

ಆಪತ್ತಾಲದಲ್ಲಿ ಜೀವಂತವಾಗಿರಲು ದೈನಂದಿನ ಸ್ತರದಲ್ಲಿ ಸಿದ್ಧತೆ ಮಾಡಿ !  
(ಆಹಾರ, ನೀರು, ವಿದ್ಯುತ್ ಇತ್ಯಾದಿಗಳ ಸಿದ್ಧತೆ)

೯

೯

## ‘ಆಪತ್ತಾಲದಲ್ಲಿ ಜೀವರಕ್ಷಣೆ’ ಎಂಬ ಗ್ರಂಥಮಾಲಿಕೆಯ ಸಾರ್ವತ್ರಿಕ ಮನೋಗತೆ

೧. ‘ಕೊರೋನಾ’ ವಿಷಾಣುರೂಪಿ ಆಪತ್ತು ಎಂದರೆ, ಮಹಾಭೀಕರ ಆಪತ್ತಾಲದ ಒಂದು ಚಿಕ್ಕ ತುಣುಕು ! : ‘ಫೆಬ್ರವರಿ ೨೦೨೦ ರಿಂದ ‘ಕೊರೋನಾ’ ವಿಷಾಣುವು ಜಗತ್ತಿನಾದ್ಯಂತ ಹಾಖಾಕಾರ ಎಬ್ಬಿಸಿದೆ. ‘ಕೊರೋನಾ’ ವಿಷಾಣುವಿನ ಸಾಂಕ್ರಾಮಿಕತೆಯಿಂದ ೨೯.೯.೨೦೨೦ ರ ವರೆಗೆ ಇಡೀ ಜಗತ್ತಿನಾದ್ಯಂತ ೧೦,೦೬,೬೮೬ ಜನರು ಮೃತಪಟ್ಟಿದ್ದಾರೆ. ೩.೫೬,೨೦,೬೯೬ ಮಂದಿ ರೋಗಿಗಳಾದ್ದಾರೆ. ‘ಕೊರೋನಾ’ದ ವಿಪತ್ತಿನಲ್ಲಿ ಆಹಾರರ್ಥಾನ್ಯಗಳು, ನೀರು, ವಿದ್ಯುತ್ ಮುಂತಾದ ಜೀವನಾವಶ್ಯಕ ವಸ್ತುಗಳ ಕೊರತೆಯಾಗಿಲ್ಲ. ಜನರ ಕೆಂದುಲ್ಲಿ ಮೊಬೈಲ್, ಇಂಟರ್ನೇಟ್, ಟಿ.ವಿ. ಮುಂತಾದ ಸುಖಿಸೌಲಭ್ಯಗಳನ್ನು ನೀಡುವ ಸಾಧನಗಳು ಸಹ ಇದೆ. ಆದರೆ ಲಾಕ್‌ಡೋನ್‌ಅನ್ನು ಪಾಲಿಸಬೇಕಾಗಿರುವುದರಿಂದ ಉದ್ದೋಗ ಘ್ಯಾಪಾರಗಳ ಮೇಲೆ ವಿಪರೀತ ಪರಿಣಾಮ ವಾಸುವುದು ಮತ್ತು ಅದರಿಂದ ದೇಶದಲ್ಲಿ ಆರ್ಥಿಕ ಮುಗ್ಧಿಪ್ಪ ಉಂಟಾಗುವುದು, ನಾಗರಿಕರು ದೇಶಗಳಲ್ಲಿ ಹಾಗೂ ವಿದೇಶಗಳಲ್ಲಿ ಅಲ್ಲಲ್ಲಿ ಸಿಲುಕಿಕೊಂಡಿರುವುದು ಮುಂತಾದ ಸಮಸ್ಯೆಗಳು ಉಂಟಿಸಿವೆ. ಉಳಿದಂತೆ ಹೆಚ್ಚಿನ ಜನರಿಗೆ ಮನೆಯಲ್ಲಿ ಕುಳಿತುಕೊಳ್ಳುವ ಬಗ್ಗೆ ವಿಶೇಷವಾಗಿ ಯಾವುದೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿಲ್ಲ. ಹೀಗಿರುವಾಗಲೂ ‘ಕೊರೋನಾ’ದ ಸಂಕಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದು, ಮದ್ಯ ಸಿಗಲಿಲ್ಲವೆಂದು ಅನೇಕ ಮದ್ಯವ್ಯಸನಿಗಳು ರಸ್ತೆಗಳಿಯುವುದು, ಅನೇಕರು ‘ಕೊರೋನಾ’ದಿಂದ ನಮ್ಮ ರಕ್ಷಣೆಗಂಡು ಸರಕಾರವು ಹಾಕಿಕೊಟ್ಟಿನಿಯಮಗಳನ್ನು ಪಾಲಿಸದಿರುವುದು ಮುಂತಾದ ಚಿತ್ರಣವೂ ಕಾಣಲು ಸಿಗುತ್ತಿದೆ. ಜನತೆಗೆ ಧರ್ಮತಿಕ್ಷಣೆ ನೀಡುವ ಕಾರಣ ಹಾಗೂ ಸಾಧನೆ ಕಲಿಸದಿರುವುದರಿಂದ ಜನರ ಸ್ಥಿತಿ ಎಷ್ಟು ಚಿಂತಾಜನಕವಾಗಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.

೨. ಮಹಾಭೀಕರ ಆಪತ್ತಾಲದ ಅಲ್ಪಸ್ಪಳ್ಳ ಸ್ವರೂಪ : ಮಹಾಯುದ್ಧ, ಭೂಕಂಪ, ಪ್ರವಾಹ ಮುಂತಾದ ಸ್ವರೂಪದ ಮಹಾಭಯಂಕರ ಆಪತ್ತಾಲವು ಇನ್ನೂ ಬರಲಿಕ್ಕಿದೆ. ‘ಅದು ಖಿಂಡಿತ ಬರುವುದು’ ಎಂದು ಅನೇಕ ನಾಡಿಧವಿಷ್ಯಕಾರರು ಮತ್ತು ದಾತನಿಕ ಸಾಧು-ಸಂತರು ಮೊದಲೇ ಹೇಳಿದ್ದಾರೆ. ಆ ಸಂಕಟಗಳ ನಗಾರಿಯೂ ಈಗ ಮೊಳಗ ತೋಡಿಗಿದೆ. ‘ಕೊರೋನಾ’ ವಿಷಾಣುವಿನ ಆಪತ್ತು ಚೀನಾದಿಂದಾಗಿಯೇ ಉಂಟಿಸಿದೆ’, ಎಂದು ಹೇಳುತ್ತಾ ಅಮೇರಿಕಾ ಸಹಿತ ಕೆಲವು ಯುರೋಪಿಯನ್ ದೇಶಗಳು ಚೀನಾದ ವಿರುದ್ಧ ಕಂಡಕಾರಲು ಪ್ರಾರಂಭಿಸಿವೆ. ಸ್ವಲ್ಪದರಲ್ಲಿ ಈಗ ಮಹಾಯುದ್ಧವು ಸಮೀಕ್ಷಿಸುತ್ತಿದೆ. ಈ ಭಯಂಕರ ಆಪತ್ತಾಲವು ಕೆಲವು ದಿನಗಳ್ಲದ್ದು ಅಧಿವಾ

೯

೯

ತಿಂಗಳುಗಳದ್ವಾಗಿರದೇ ಅದು ೨೦೭೨ ರ ತನಕ ಇರಲಿದೆ. ಅಂದರೆ ಈಗಿನಿಂದ (೨೦೭೦ ರಿಂದ) ಮೂರು ವರ್ಷಗಳ ಅಂದರೆ ಭಾರತದಲ್ಲಿ ‘ಹಿಂದೂ ರಾಷ್ಟ್ರ’ದ (ಆದರೆ ಈಶ್ವರಿ ರಾಜ್ಯದ) ಸ್ಥಾಪನೆಯಾಗುವ ತನಕ ಇರಲಿದೆ.

೩. ಆಪತ್ತಾಲದಲ್ಲಿ ಜೀವಂತವಾಗಿರಲು ವಿವಿಧ ಪ್ರಾವಶತಯಾರಿ ಮಾಡುವುದು ಆವಶ್ಯಕ : ಆಪತ್ತಾಲದಲ್ಲಿ ವಿದ್ಯುತ್ ಪೂರ್ವಕೆ ಸ್ಥಿತವಾಗುತ್ತದೆ. ಪೆಟ್ರೋಲ್, ಡಿಸೆಲ್ ಮುಂತಾದವಗಳ ಕೊರತೆ ಖಂಡಾಗಲಿದೆ. ಹಾಗಾಗಿ ಸಾರಿಗೆ ವ್ಯವಸ್ಥೆಯು ಕುಸಿಯಲಿದೆ. ಹಾಗಾಗಿ ಸರಕಾರಿವ್ಯವಸ್ಥೆಯು ಎಲ್ಲ ಕಡೆಗಳಲ್ಲಿ ಸಹಾಯಕಾಗಿ ತಲುಪಲು ಸಾಧ್ಯವಾಗಲಾರದು. ಸರಕಾರವು ಮಾಡುತ್ತಿರುವ ಸಹಾಯ ಕಾರ್ಯದಲ್ಲಿ ಅಡಚಣೆಗಳು ಸಹ ಬರುತ್ತವೆ. ಹಾಗಾಗಿ ಅಡುಗೆ ಅನಿಲ (‘ಗ್ಯಾಸ್’), ಶಿನ್ಮುವ ಕುಡಿಯುವ ವಸ್ತುಗಳು ಅನೇಕ ತಿಂಗಳುಗಳ ಕಾಲ ಸಿಗಲಾರವು ಮತ್ತು ಸಿಕ್ಕಿದರೂ ಅದಕ್ಕೆ ರೇಣುಗಳು ಇರಲಿದೆ. ಡಾಕ್ಟರರು (ಅಲೋಪಧಿ), ವೆದ್ಯರು (ಆಯುರ್ವೇದಿಕ್), ಜಿಷ್ಧಿಗಳು, ಆಸ್ತ್ರೇಗಳು ಸಹಜವಾಗಿ ಲಭ್ಯವಾಗಲು ಕರಿಣಿವಾಗಿರುತ್ತದೆ ಇವೆಲ್ಲವನ್ನೂ ಗಮನದಲ್ಲಿರಿಸಿ ಈ ಆಪತ್ತಾಲವನ್ನು ಎದುರಿಸಲು ಎಲ್ಲರೂ ಶಾರೀರಿಕ, ಮಾನಸಿಕ, ಕೌಟಂಬಿಕ, ಆರ್ಥಿಕ, ಆಧ್ಯಾತ್ಮಿಕ ಮುಂತಾದ ಎಲ್ಲ ಸ್ತರಗಳಲ್ಲಿ ಪ್ರಾವಶತಯಾರಿ ಮಾಡುವುದು ಆವಶ್ಯಕವಾಗಿದೆ. ಪ್ರಸ್ತುತ ಗ್ರಂಥಮಾಲಿಕೆಯ ಮೊದಲ ಖಿಂಡದಲ್ಲಿ ಶಾರೀರಿಕ ಸ್ತರದಲ್ಲಿನ ತಯಾರಿ ಮತ್ತು ಎರಡನೆಯ ಖಿಂಡದಲ್ಲಿ ಉಳಿದ ಪ್ರಾವಶತಯಾರಿಗಳ ಬಗ್ಗೆ ಹೇಳಲಾಗಿದೆ.

ಆಹಾರ, ನೀರು, ವಿದ್ಯುತ್ ಇಂತಹ ದೃಂಬಂದಿನ ಸ್ತರದಲ್ಲಿನ ತಯಾರಿಗಳ ಬಗ್ಗೆ ವಿವೇಚನೆ ಮಾಡುವಾಗ ಒಂದೇ ವಿಷಯದ ಬಗ್ಗೆ ವಿವಿಧ ರೀತಿಯ ತಯಾರಿಗಳನ್ನು ಹೇಳಲಾಗಿದೆ. ಪ್ರತಿಯೊಬ್ಬರೂ ತಮ್ಮ ಆವಶ್ಯಕತೆ, ಸ್ಥಳದ ಲಭ್ಯತೆ, ಆರ್ಥಿಕ ಪರಿಸ್ಥಿತಿ ಮತ್ತು ನಾವು ವಾಸಿಸುತ್ತಿರುವ ಸ್ಥಳದ ಹವಾಮಾನ ಹಾಗೂ ಭೌಗೋಳಿಕ ಪರಿಸ್ಥಿತಿ ಇವೆಲ್ಲವುಗಳ ವಿಚಾರ ಮಾಡಿ ತಮಗೆ ಅನುಕೂಲವಾದಂತಹ ತಯಾರಿಯನ್ನು ಮಾಡಬೇಕು. ಎಲ್ಲ ತಯಾರಿಯ ಸಂದರ್ಭದಲ್ಲಿ ಕೃತಿಯ ಸ್ತರದಲ್ಲಿ ಹೇಳಲು ಏಷಿ ಬರುತ್ತದೇಯೋ, ಅಲ್ಲಿ ಕೇವಲ ದಿಶೆ ನೀಡಲಾಗಿದೆ. ಉದಾ. ‘ಆಪತ್ತಾಲದಲ್ಲಿ ನೀರಿನ ಕೊರತೆಯಾಗಬಾರದೆಂದು ಬಾವಿ ತೋರಬೇಕು’ ಹೇಳಲಾಗಿದೆ. ಆದರೆ ಅದಕ್ಕೆ ‘ನಿರ್ದಿಷ್ಟವಾಗಿ ಎನ್ನಲ್ಲ ಮಾಡಬೇಕಾಗುತ್ತದೆ’ ಎಂಬುದನ್ನು ಹೇಳಲ್ಲ. ಇಂತಹ ಕೃತಿಗಳ ವಿಷಯದಲ್ಲಿ ವಾಚಕರು ತಿಳಿದವರ ಬಳಿ ವಿಚಾರಿಸಿಕೊಳ್ಳಬೇಕು ಅಥವಾ ಆದಕ್ಕೆ ಸಂಬಂಧಿತ ಗ್ರಂಥವನ್ನು ಓದಬೇಕು.

೪. ಪ್ರತ್ಯೇಕ ಆಪತ್ತಾಲವನ್ನು ಎದುರಿಸಲು ಸಿದ್ಧತೆಯನ್ನು ಮಾಡಿಕೊಳ್ಳಿ ! : ಪ್ರತ್ಯೇಕ ನೇರೆ, ಭೂಕಂಪ, ಯುದ್ಧ ಇವುಗಳಂತಹ ವಿಪತ್ತು ಉಧ್ವಾಸಿದಾಗ ಜೀವರಕ್ಷಣೆಗಾಗಿ

ಮತ್ತು ಆ ವಿಪಶ್ಯಣಣನ್ನು ಎದುರಿಸಲು ಮಾಡಬೇಕಾದ ಕ್ಷೇತ್ರ, ಮನಸ್ಸಿನಿಂದ ಸ್ಥಿರವಾಗಿರಲು ಮಾಡಬೇಕಾದ ಮಾನಸಿಕ ಸ್ತುರದಲ್ಲಿನ ಉಪಾಯ, ವಿಪಶ್ಯಣ ನಿವಾರಣೆಗೆ ಮಾಡಬೇಕಾದ ನಾಮಜಪ-ಉಪಾಯ ಇತ್ಯಾದಿಗಳ ಬಗ್ಗೆ ತಿಳಿದುಕೊಳ್ಳುವುದೂ ಆವಶ್ಯಕವಾಗಿದೆ.

**ಃ. ವಾಚಕರೇ, ತಯಾರಿಗಳನ್ನು ಶೀಘ್ರವಾಗಿ ಪ್ರಾರಂಭಿಸಿ ! :** ವಾಚಕರು ಗ್ರಂಥಮಾಲಿಕೆ ಗಮನಾರ್ಥ ಈಗಿನಿಂದಲೇ ಕಾರ್ಯಾಚರಣೆ ಆರಂಭಿಸಿದರೆ ಆಪತ್ತಾಲವು ಸಹನೀಯವಾಗಬಹುದು. ವಾಚಕರು ಈ ವಿಷಯದ ಸಂದರ್ಭದಲ್ಲಿ ಸಮಾಜ ಭಾಂಧವರಲ್ಲಿಯೂ ಜಾಗ್ಯತಿ ಮೂಡಿಸಬೇಕು.

**೪. ಪ್ರಾರ್ಥನೆ :** ‘ಆಪತ್ತಾಲದಲ್ಲಿ ಕೇವಲ ಜೀವಂತವಾಗಿರಲು ಮಾತ್ರ ಅಲ್ಲದೇ, ಜೀವನ ದಲ್ಲಿ ಸಾಧನೆಯ ದೃಷ್ಟಿಕೋನವನ್ನು ಅಂಗೀಕರಿಸಿ ಆನಂದದಿಂದಿರಲೂ ಸಹ ಈ ಗ್ರಂಥಮಾಲಿಕೆಯು ಉಪಯುಕ್ತವಾಗಲಿ’ ಎಂದು ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ !

– ಸಂಕಲನಕಾರರು

**ವಾಚಕರಿಗೆ ವಿನಂತಿ !**

ಗ್ರಂಥಮಾಲಿಕೆಯಲ್ಲಿನ ವಿವಿಧ ವಿಷಯಗಳ ಕುರಿತು ಇನ್ನೂ ಉಪಯುಕ್ತ ಅಂಶಗಳು ಗಮನಕ್ಕೆ ಬಂದರೆ, ಅದನ್ನು ದಯವಿಟ್ಟು ಪ್ರಕಾಶಕರ ವಿ-ಅಂಚೆ ವಿಳಾಸಕ್ಕೆ ಅಥವಾ ಅಂಚೆಯ ಮೂಲಕ ತಿಳಿಸಬೇಕು.

**ಅಪತ್ತಾಲದಲ್ಲಿ ವೈದ್ಯರು, ಜೈವಧರಣೆ ಇತ್ಯಾದಿ ಸಿಗದಿದ್ದಾಗು,  
ಹಾಗೆಯೇ ದಿನಸಿತ್ಯಕ್ಕೂ ಉಪಯುಕ್ತ ಸನಾತನದ ಗ್ರಂಥ !**

**ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ  
ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ (೨ ಖಂಡ)**



ಶರೀರದ ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿ ಅಡ್ಡಿ ಉಂಟಾದಾಗ ಶಾರೀರಿಕ ಮತ್ತು ಮಾನಸಿಕ ರೋಗಗಳು ಉಂಟಾಗುತ್ತವೆ. ಆ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸುವ ನೂತನ ಉಪಾಯವನ್ನು ಈ ಗ್ರಂಥದಲ್ಲಿ ಹೇಳಲಾಗಿದೆ. ಇದರ ಆಧಾರದಲ್ಲಿ ಸ್ವತಃ ತಮಗೆ ಉಪಾಯ ಮಾಡಿಕೊಳ್ಳಿ ಮತ್ತು ರೋಗಮುಕ್ತರಾಗಿ !

## ಅನುಕ್ರಮಣಿಕೆ

೧. ‘ಆಪತ್ತಾಲ’ ಶಬ್ದದ ಅರ್ಥ ೧೫
೨. ಭೀಕರ ಆಪತ್ತಾಲದ ಬಗ್ಗೆ ದಾರ್ಶನಿಕರು, ಸಂತರು,  
ಪರಾತ್ಮರ ಗುರು ಡಾ. ಜಯಂತ ಆರವಲೆ, ಮಹಿಳೆ ಮತ್ತು  
ದೇವತೆಗಳು ಹೇಳಿದ ಭವಿಷ್ಯವಾಣಿ ! ೧೫
೩. ಆಪತ್ತಾಲದ ಬಗೆಗಿನ ಭವಿಷ್ಯವಾಣಿಯನ್ನು ದುಲ್ಕಾಸ್ಸಿಸುವಂತಹ  
ತಪ್ಪನ್ನು ಮಾಡಬೇಡಿ ! ೧೬
೪. ಆಪತ್ತಾಲದ ತೀವ್ರತೆಯು ತುಂಬಾ ಹೆಚ್ಚಿರುವುದರ ಕಾಲಾವಧಿ ೧೬
೫. ಆಪತ್ತಾಲವು ಕೆಲವು ಪ್ರಮಾಣದಲ್ಲಿ ಪ್ರಾರಂಭವಾಗಿದೆ ಎಂಬುದನ್ನು  
ಶೋರಿಸುವ ಕೆಲವು ಸ್ನೇಹಿರ್ವಾಕ ಆಪತ್ತಾಗಳು ಮತ್ತು  
ಅಂತಾರಾಷ್ಟ್ರೀಯ ಫೋಟನಾವಳಿಗಳು ೧೬
೬. ಆಪತ್ತಾಲದಲ್ಲಿ ಪರಿಸ್ಥಿತಿ ಹೇಗೆ ಭಯಾನಕವಾಗಿರುತ್ತದೆ ಎಂಬುದನ್ನು  
ಶೋರಿಸುವ ಕೆಲವು ಉದಾಹರಣೆಗಳು ೧೭
೭. ಆಪತ್ತಾಲದಲ್ಲಿ ಸರಕಾರವನ್ನು ಅವಲಂಬಿಸುವ ತಪ್ಪನ್ನು ಮಾಡಬೇಡೆ  
ಪ್ರತಿಯೊಬ್ಬರೂ ವಿವಿಧ ಸ್ತರಗಳಲ್ಲಿ ತಯಾರಾಗಿರುವುದು ಆವಶ್ಯಕ ! ೧೭
೮. ಆಪತ್ತಾಲದಲ್ಲಿ ‘ಎನಾಗಲಿದೆಯೋ ಅದು ಆಗಲೀ’  
ಎಂಬ ಮನೋವೃತ್ತಿ ಬೇಡ ! ೧೭
೯. ಆಪತ್ತಾಲದಲ್ಲಿ ಆಹಾರವಿಲ್ಲದೇ ಉಪವಾಸವಾಗಬಾರದೆಂದು  
ಇದನ್ನು ಮಾಡಿ ! ೧೭
೧೦. ನೀರಿಲ್ಲದೇ ಹೊಂದರೆಯಾಗಬಾರದೆಂದು ಇದನ್ನು ಮಾಡಬೇಕು ! ೧೮
೧೧. ವಿದ್ಯುತ್ ನಿಗಮದಿಂದ ವಿದ್ಯುತ್ ಪೂರ್ವಕೆ ಸ್ಥಿತವಾದಾಗ  
ಉಂಟಾಗುವ ಅಡಚಣೆಗಳನ್ನು ತಡೆಗಟ್ಟಿಲ್ಲ ಈ  
ಪರ್ಯಾಫಿಯಾಗಳ ವಿಚಾರ ಮಾಡಬೇಕು ! ೧೮
೧೨. ಪೆಟ್ರೋಲ್ ನಂತಹ ಇಂಧನಗಳು ಅಥವಾ ವಿದ್ಯುತ್ ಇಲ್ಲದಿರುವಾಗ  
ಪ್ರಯಾಣದ ಅನುಕೂಲಕ್ಕಾಗಿ ಮಾಡಬೇಕಾದ ಪ್ರಾರ್ಥಯಾರಿಗಳು ೧೯
೧೩. ಕುಟುಂಬಕ್ಕೆ ಬೇಕಾಗುವ ನಿಶ್ಚಯಪರೋಗಿ ವಸ್ತುಗಳನ್ನು,  
ಹಾಗೆಯೇ ಕೆಲವೇಂದು ಸಮಯದಲ್ಲಿ ಬೇಕಾಗುವ  
ವಸ್ತುಗಳನ್ನು ಈಗಿನಿಂದಲೇ ಖರೀದಿಸಿ ! ೧೯

೧೪.	ವಿವಿಧ ನಿರ್ತ್ಯೋಪಯೋಗಿ ವಸ್ತುಗಳ ಪರ್ಯಾಯಗಳ ವಿಚಾರವನ್ನು ಮಾಡಿಟ್ಟುಕೊಳ್ಳಲುವುದು	೬೩
೧೫.	ಡಾಕ್ಟರರು, ವೈದ್ಯರು, ಆಸ್ಟ್ರೇಟರು, ಅಲಭ್ಯತೆಯನ್ನು ಗಮನದಲ್ಲಿರಿಸಿ ಆರೋಗ್ಯದ ದೃಷ್ಟಿಯಿಂದ ಮಾಡಬೇಕಾದ ಪ್ರಾರ್ಥನೆಯಾರಿ	೬೪
೧೬.	ಕುಟುಂಬದಲ್ಲಿನ ಒಬ್ಬರಾದರೂ ‘ಪ್ರಥಮ ಚಿಕಿತ್ಸೆ ತರಬೇತಿ’ಯನ್ನು ಪಡೆಯಲುವುದು	೬೫
೧೭.	ಕುಟುಂಬದಲ್ಲಿನ ಒಬ್ಬರಾದರೂ ‘ಅಗ್ನಿಶಮನ ತರಬೇತಿ’ ಪಡೆಯಲುವುದು	೬೬
೧೮.	ಗಲಭೆಕೊರರು, ಗೂಡಾಗಳು ಮುಂತಾದವರಿಂದ ನಮ್ಮ ಮತ್ತು ನಮ್ಮ ಕುಟುಂಬದವರ ರಕ್ಷಣೆಯನ್ನು ಮಾಡಿಕೊಳ್ಳಲು ‘ಸ್ವರಕ್ಷಣಾ ತರಬೇತಿ’ ಪಡೆದುಕೊಳ್ಳಲುವುದು	೬೭
೧೯.	ಆಪತ್ತಾಲದ ದೃಷ್ಟಿಯಿಂದ ಮಾಡಬೇಕಾದ ಇತರ ಸಿದ್ಧತೆಗಳು	೬೮
೨೦.	ನೇಪಾಳದ ಧರ್ಮಪ್ರೇಮಿ ಸೌ. ಸಾನೂ ತಾಮಾಂಗ್ ಇವರಿಂದ ದೇವರು ಪ್ರತಿಕೂಲ ಪರಿಸ್ಥಿತಿ ಉದ್ಘಾಟಿಸುವ ಮೊದಲೇ ಮಾಡಿಸಿಕೊಂಡ ತಯಾರಿ ಮತ್ತು ಅವರ ಪ್ರಯತ್ನಗಳು	೬೯

**‘ಮುಂಬರುವ ಆಪತ್ತಾಲದ ಸಂಚೀವಿನಿ’ ಮಾಲಿಕಿಯ ಗ್ರಂಥಗಳು !**

### ರೋಗ ನಿವಾರಣೆಗಾಗಿ ನಾಮಜಪ

ದೇವರ ನಾಮಜಪವು ಉಪಾಸನೆಗಾಗಿ, ಹಾಗೆಯೇ ರೋಗಗಳ ನಿವಾರಣೆಗಾಗಿಯೂ ಉಪಯುಕ್ತವಾಗಿರುತ್ತದೆ. ಆ ನಾಮಜಪವನ್ನು ಮಾಡುವುದರಿಂದ ಶರೀರದಲ್ಲಿ ನಿಮಾಣವಾಗುವ ದೇವರ ಏತಿಷ್ಟಕಂಪನಗಳಿಂದ, ಶರೀರದಲ್ಲಿ ನಿಮಾಣವಾದ ಅನ್ಯಸ್ವರೂಪಗಳ ಅಥವಾ ಅಸಹಜ ಕಂಪನಗಳು ಸುಧಾರಿಸಲು, ಅಂದರೆ ರೋಗಗಳು ನಿವಾರಣೆಯಾಗಲು ಸಹಾಯವಾಗುತ್ತದೆ.

### ರೋಗಗಳಿಗನುಸಾರ ನಾಮಜಪ ಉಪಾಯ

ಈ ಗ್ರಂಥದಲ್ಲಿ ೩೦೦ ಕ್ಷಮ್ಮ ಹೆಚ್ಚು ರೋಗಗಳಿಗೆ ನಾಮಜಪವನ್ನು ಹೇಳಲಾಗಿದೆ. ಇದರಲ್ಲಿ ಸ್ತೀಯರ ರೋಗಗಳು, ಬಿಕ್ಕ ಮತ್ತು ದೋಗಗಳು ಇತ್ಯಾದಿಗಳ ಬಗ್ಗೆಯೂ ವಿಚಾರ ಮಾಡಲಾಗಿದೆ. ಗ್ರಂಥದಲ್ಲಿ ಮುಂದುಮುಂದಿನ ಹಂತದ ಶಬ್ದಬ್ರಹ್ಮ (ಗಾಯತ್ರಿ ಮಂತ್ರದಲ್ಲಿರುವ ಶಬ್ದಗಳ ನಾಮಜಪ), ಅಕ್ಷರಬ್ರಹ್ಮ (ದೇವರ ತತ್ವ ಅಥವಾ ಶಕ್ತಿ ಅಡಕವಾಗಿರುವ ಅಕ್ಷರಗಳ ನಾಮಜಪ), ಬೀಜಮಂತ್ರ ಮತ್ತು ಅಂಕಜಪಗಳನ್ನೂ ಕೊಡಲಾಗಿದೆ.